

ಹೋಕಿಯೋ ಹೇಳಿಹೋದ 'ಒಲಿಂಪಿಕ್ಸ್ ವಾರ್ತೆ'

ಎಲ್ಲರಿಗೂ ನಮಸ್ಕಾರ,
ಕೋವಿಡ್ ದುರಿತ ಕಾಲದಲ್ಲಿ ನಿಮ್ಮನ್ನೆಲ್ಲ ಒಂದೇ ವೇದಿಕೆಯಲ್ಲಿ ನೋಡುತ್ತೇನೆಯೋ ಇಲ್ಲವೋ ಎನ್ನುವ ಆತಂಕ ದೂರವಾಗಿ ನನ್ನಲ್ಲಿ ಈಗ ಸಂಭ್ರಮ ಮನ ಮಾಡಿದೆ. ನಿಮ್ಮಿಂದ ಸಿಕ್ಸ್ ಪ್ರೀತಿ, ವಿಶ್ವಾಸ, ನನ್ನ ಮೇಲಿಟ್ಟ ನಂಬಿಕೆ, ನನ್ನ ಮಹತ್ವ ಹೆಚ್ಚಿಸಿದೆ.
ಸೋಂಕಿನ ಹಾವಳಿಯ ಕಾರಣದಿಂದ ಬಹಳಷ್ಟು ಜನ ಮನೆಬಿಟ್ಟು ಹೊರಗೆ ಬರುತ್ತಿಲ್ಲ. ಪರಸ್ಪರ ಹತ್ತಿರ ಸುಳಿಯುತ್ತಿಲ್ಲ. ಆಡಿ ನಲಿಯುವುದಂತೂ ದೂರದ ಮಾತಾಯಿತು. ಇನ್ನು ಸಂಭ್ರಮವೆಲ್ಲಿ? ಸಾವು, ನೋವುಗಳ ಭರಾಟೆಯಲ್ಲಿ ಬಹುತೇಕ ಜಗತ್ತು ದುಃಖಿತವಾಗಿದೆ. ಹೀಗಾಗಿ ಹೋದ ವರ್ಷವೇ ಸಂಭ್ರಮಿಸಬೇಕೆಂದ ನಾನು ಒಂದು ವರ್ಷದ ತನಕ ಕಾಯಬೇಕಾಯಿತು. ಕಾದಿದ್ದೂ ಈಗ ಸಾರ್ಥಕವೆನಿಸಿತು.

205 ದೇಶಗಳ 11 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಹಾಗೂ ಸಿಬ್ಬಂದಿ 17 ದಿನಗಳ ಕಾಲ ನನ್ನೊಂದಿಗೆ ಕಳೆದು ವಿಶ್ವಕ್ಕೆ ಕ್ರೀಡಾ ಸಾಮರ್ಥ್ಯದ ಸಂದೇಶ ರವಾನಿಸಿದ್ದಕ್ಕೆ ಹೆಮ್ಮೆಯ ಭಾವವಿದೆ. ಪದಕ ಗೆದ್ದಾಗ ಸಂಭ್ರಮಿಸಿದವರು, ಸೋತಾಗ ನಿರಾಸೆಗೆ ಒಳಗಾದವರು, ಅಚ್ಚರಿಯ ಫಲಿತಾಂಶಗಳನ್ನು ನೀಡಿದವರು ನೀವೆಲ್ಲರೂ ನನ್ನಲ್ಲಿ ಮಿಶ್ರಭಾವ ತುಂಬಿದ್ದೀರಿ. ನಿಮ್ಮ ಶಕ್ತಿ ಹಾಗೂ ಸಾಮರ್ಥ್ಯವನ್ನು ಜಗತ್ತಿನ ಮುಂದೆ ಪ್ರದರ್ಶಿಸಿ ಕ್ರೀಡೆ ಹೇಗೆ ಎಲ್ಲರನ್ನೂ, ಎಲ್ಲವನ್ನೂ ಒಂದುಗೂಡಿಸುತ್ತದೆ ಎನ್ನುವುದನ್ನು ಸಾಬೀತು ಮಾಡಿದ್ದೀರಿ. ಮಾನವ ಸಂಬಂಧಗಳ ಪ್ರೀತಿ ಎಂಥದ್ದು ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದೀರಿ.
ಕೋವಿಡ್ ಸಮಯದಲ್ಲಿ ಸುರಕ್ಷತೆಗೂ ಒತ್ತು ಕೊಟ್ಟಿದ್ದೀರಿ. ಎಲ್ಲ ಧರ್ಮ, ಜಾತಿ, ಜನಾಂಗಗಳ ಹಮ್ಮು ಬಿಮ್ಮು ಬಿಟ್ಟು ಎಲ್ಲರೊಂದಿಗೆ ಒಂದಾಗಿದ್ದೀರಿ. ನಮ್ಮೂರಿನಲ್ಲಿ ಒಲಿಂಪಿಕ್ಸ್ ಆಯೋಜಿಸಲು ಸುರಕ್ಷತೆ ಕಾರಣಕ್ಕೆ ನಮ್ಮವರೇ

ವಿರೋಧಿಸಿದಾಗ ನಾವು ನಿಮ್ಮೊಂದಿಗಿದ್ದೇವೆ ಎನ್ನುವ ಭರವಸೆ ತುಂಬಿದ್ದೀರಿ.
ಪ್ರತಿ ಒಲಿಂಪಿಕ್ಸ್ ಸಮಯದಲ್ಲಿ ಕ್ರೀಡಾಪಟುಗಳು ಪದಕಗಳನ್ನು ಕೊರಳಿಗೆ ಧರಿಸಿದಾಗ ಸಂಭ್ರಮಿಸಲು ಸಾವಿರಾರು ಕ್ರೀಡಾವೇದಿಗಳು ಮೈದಾನದಲ್ಲಿರುತ್ತಿದ್ದರು. ಚಪ್ಪಾಳೆ ಹೊಡೆದು ಪ್ರೋತ್ಸಾಹ ನೀಡುತ್ತಿದ್ದರು. ಸೋಂಕಿನ ಕಾರಣದಿಂದ ಪ್ರೇಕ್ಷಕರಿಗೆ ಈ ಬಾರಿ ಅವಕಾಶವಿರಲಿಲ್ಲ. ಈ ನಿರಾಸೆಯ ಕೊರಗು ಕಾಡದಂತೆ ನೀವೆಲ್ಲ ಪರಿಸ್ಥಿತಿಗೆ ಅನುಗುಣವಾಗಿ ಹೊಂದಿಕೊಂಡಿದ್ದೀರಿ.
ಒಲಿಂಪಿಕ್ಸ್ ಆರಂಭವಾದ ದಿನದಿಂದಲೂ ನನ್ನೊಳಗೆ ಆತಂಕವಿತ್ತು. ಅರ್ಧದಲ್ಲಿಯೇ ನನ್ನನ್ನು ನಿಲ್ಲಿಸಿ ಬಿಡುತ್ತಾರೋ ಎನ್ನುವ ಭಯ ಕಾಡುತ್ತಿತ್ತು. ಯಾವ ಸಮಸ್ಯೆಗೂ ಅವಕಾಶ ನೀಡದಂತೆ ನನ್ನ ದೇಶದ ಜನ ಎಲ್ಲ ವ್ಯವಸ್ಥೆ ಮಾಡಿದರು. ನನ್ನ ದೇಶದವರು ಕ್ರೀಡಾಕೂಟ ಯಶಸ್ವಿಗೊಳಿಸುವ ಮೂಲಕ ಕ್ರೀಡೆಗೆ ನೀಡುವ ಪ್ರಾಮುಖ್ಯತೆಯನ್ನು ಸಾಬೀತು ಮಾಡಿ ತೋರಿಸಿದರು. ಸಾವಿರಾರು

ಆದರೆ, ಜರ್ಮನಿ, ನೆದರ್ಲೆಂಡ್ಸ್, ಆಸ್ಟ್ರೇಲಿಯಾ, ಬೆಲ್ಜಿಯಂ, ಅರ್ಜೆಂಟೀನಾ ದೇಶಗಳು ಪಂದ್ಯಗಳಲ್ಲಿ ಅನುಸರಿಸುವ ಸಂಘಟಿತ ಆಟದ ಕೌಶಲ ರೂಢಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ.
ಚೆಂಡಿನ ಮೇಲೆ ನಿರಂತರವಾಗಿ ಹಿಡಿತ ಸಾಧಿಸುವುದು, ನಿಖರ ಪಾಸ್‌ಗಳ ಮೂಲಕ ಚೆಂಡನ್ನು ಗುರಿ ಸೇರಿಸುವ ಚಾಣಾಕ್ಷತನದಲ್ಲಿ ಭಾರತ ಪರಿಣಾಮಕಾರಿಯಾಗಿರಲಿಲ್ಲ. ಈ ಸಾಮರ್ಥ್ಯವನ್ನು ಕೆಲವು ವರ್ಷಗಳ ಹಿಂದೆ ಮೈಗೂಡಿಸಿಕೊಂಡ ಭಾರತ, 2016ರ ಒಲಿಂಪಿಕ್ಸ್‌ನಲ್ಲಿ ಚಿನ್ನ ಜಯಿಸಿದ್ದ ಅರ್ಜೆಂಟೀನಾ ತಂಡವನ್ನು ಟೋಕಿಯೊದಲ್ಲಿ ಬಗ್ಗುಬಡಿದು ಹಾಕಿ ವೈಭವ ಮರಳಿ ತರುವ ಸ್ವಪ್ನ ಸೂಚನೆಯನ್ನೂ ನೀಡಿತು. ಹೀಗಾಗಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ಗೆದ್ದ ಕಂಚು ಚಿನ್ನಕ್ಕಿಂತಲೂ ಹೆಚ್ಚು ಎನಿಸಿತು.

ಬಂಗಾರದ ಕಿವಿಯೋಲೆ, ಬೆಳ್ಳಿ ಪದಕ

ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಅದೃಷ್ಟ ಖುಲಾಯಿಸಬಹುದು ಎನ್ನುವ ನಂಬಿಕೆಯೊಂದಿಗೆ ವೇಟ್ ಲಿಫ್ಟರ್ ಮೀರಾಬಾಯಿ ಚಾನು ಅವರ ತಾಯಿ ಒಂಗ್ಲಿ ತೋಂಬಿ ಲೀಮಾತ ತಮ್ಮ ಚಿನ್ನದ ಆಭರಣ ಮಾರಾಟ ಮಾಡಿ ಮಗಳಿಗೆ ಐದು ವರ್ಷಗಳ ಹಿಂದೆ ಒಲಿಂಪಿಕ್ ರಿಂಗ್‌ಗಳ ಆಕಾರದ ಓಲೆ ಮಾಡಿಸಿಕೊಟ್ಟಿದ್ದರು.
ಅಮ್ಮನ ಪ್ರೀತಿಯ ಬಲ ಹಾಗೂ ದೇಹ ಸಾಮರ್ಥ್ಯದಿಂದ ಮೀರಾಬಾಯಿ ಚಾನು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮೊದಲ ದಿನವೇ ಬೆಳ್ಳಿ ಪದಕ ತಂದುಕೊಟ್ಟರು. ಈ ಮೂಲಕ ಅವರು ಒಲಿಂಪಿಕ್ಸ್‌ನ ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಗೆದ್ದ ಮೊದಲ ಕ್ರೀಡಾಪಟು ಎನಿಸಿದರು. 2000ರ ಸಿಡ್ನಿ ಒಲಿಂಪಿಕ್ಸ್‌ನಲ್ಲಿ ಕರ್ಣಂ ಮಲ್ಲೇಶ್ವರಿ ಕಂಚು ಜಯಿಸಿದ್ದರು.

ಮೀರಾಬಾಯಿ 2014ರ ಕಾಮನ್‌ವೆಲ್ತ್ ಕ್ರೀಡಾಕೂಟದ 48 ಕೆ.ಜಿ. ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಆ ಬಳಿಕವೇ ವೇಟ್‌ಲಿಫ್ಟಿಂಗ್‌ನಲ್ಲಿ ಭಾರತ ಒಲಿಂಪಿಕ್ಸ್‌ನಂಥ ವಿಶ್ವ ಕ್ರೀಡಾವೇದಿಕೆಯಲ್ಲಿ ಪದಕ ಗೆಲ್ಲುವ ಭರವಸೆ ಮೂಡಿಸಿತ್ತು. ಹಿಂದಿನ ರಿಯೊ ಕೂಟದಲ್ಲಿ ಮೀರಾಬಾಯಿ ಅವರಿಗೆ ಸ್ವರ್ಧ ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. 2019ರಲ್ಲಿ ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಒಟ್ಟು 201 ಕೆ.ಜಿ. ಭಾರ ಎತ್ತುವ ಮೂಲಕ ನಾಲ್ಕನೇ ಸ್ಥಾನ ಪಡೆದಿದ್ದರು. ಇದು ಅವರ ವೈಯಕ್ತಿಕ ಉತ್ತಮ ದಾಖಲೆ ಎನಿಸಿತಲ್ಲದೇ, ರಾಷ್ಟ್ರೀಯ ದಾಖಲೆಗೂ ಕಾರಣವಾಯಿತು.


ಸಿಂಧು ಡಬಲ್ ಧಮಾಕಾ

ಒಲಿಂಪಿಕ್ಸ್‌ನ ಬ್ಯಾಡ್ಮಿಂಟನ್‌ನಲ್ಲಿ ನಾಕೌಟ್ ಹಂತ ತಲುಪುವುದೇ ಭಾರತದ ಕ್ರೀಡಾಪಟುಗಳಿಗೆ ದೊಡ್ಡ ಸಾಧನೆಯಾಗಿತ್ತು. ಆದರೆ, ಹಿಂದಿನ ಮೂರು ಒಲಿಂಪಿಕ್ಸ್‌ನಿಂದ ಸತತವಾಗಿ ಪದಕಗಳು ಬರುತ್ತಿವೆ.
2012ರಲ್ಲಿ ಸೈನಾ ನೆಹ್ರಾಲ್ ಕಂಚಿನ ಪದಕ ಗೆಲ್ಲುವ ಮೂಲಕ ಇತಿಹಾಸ ಬರೆದರು. ರಿಯೊ ಕ್ರೀಡಾಕೂಟದಲ್ಲಿ ಪಿ.ವಿ. ಸಿಂಧು ಬೆಳ್ಳಿ ಪದಕ ಜಯಿಸಿದರು. ಟೋಕಿಯೊ ದಲ್ಲಿ ಕಂಚು ಗೆದ್ದು ಒಲಿಂಪಿಕ್ಸ್‌ನ ವೈಯಕ್ತಿಕ

ಸ್ವರ್ಧೆಯಲ್ಲಿ ಎರಡು ಪದಕಗಳನ್ನು ಗೆದ್ದ ಏಕೈಕ ಭಾರತದ ಏಕೈಕ ಮಹಿಳಾ ಕ್ರೀಡಾಪಟು ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು.
ಸೈನಾ ಪದಕ ಗೆದ್ದಾಗಲೇ ಭಾರತದಲ್ಲಿ ಬ್ಯಾಡ್ಮಿಂಟನ್ ಅಲೆ ಜೋರಾಗಿತ್ತು. ಸಿಂಧು ಬೆಳ್ಳಿ ಪಡೆದ ಬಳಿಕವಂತೂ ಆ ಅಲೆಯ ವೇಗ ಹೆಚ್ಚಾಯಿತು. ಅನೇಕ ಪೋಷಕರು ತಮ್ಮ ಮಕ್ಕಳು ಕೂಡ ಬ್ಯಾಡ್ಮಿಂಟನ್‌ನಲ್ಲಿ ಸಾಧನೆ ಮಾಡಲಿ ಎಂದು ತರಬೇತಿಗೆ ಕಳುಹಿಸತೊಡಗಿದರು. ಅಕಾಡೆಮಿಗಳ ಸಂಖ್ಯೆಯೂ ಹೆಚ್ಚಾಯಿತು. ಈಗ ಮತ್ತೊಂದು ಪದಕ ಬಂದಿರುವುದು ಮತ್ತಷ್ಟು ಸಾಧನೆಗೆ ಪ್ರೇರಣೆಯಾಗಲಿದೆ.

ಕ್ರೀಡಾ ಕುಟುಂಬದ ಕುಡಿ ಲವ್ವಿನಾ

ಟೋಕಿಯೊ ಒಲಿಂಪಿಕ್ಸ್‌ನ ಬಾಕ್ಸಿಂಗ್‌ನಲ್ಲಿ ಕಂಚು ಜಯಿಸಿದ ಅಸ್ಸಾನ ಲವ್ವಿನಾ



ಕುಸ್ತಿಯಲ್ಲಿ ಬೆಳ್ಳಿ ಗೆದ್ದ ರವಿಕುಮಾರ್ ದಹಿಯಾ (ಎಡಬದಿ)